

ಕನಾರ್ಟಿಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1169
 ಸದಸ್ಯರ ಹೆಸರು : ಶ್ರೀ ಮರಿತಚೇಗೌಡ
 (ಶೈಕ್ಷಕರ ಕ್ಷೇತ್ರ)
 ಉತ್ತರಿಸಬೇಕಾದ ದಿನಾಂಕ : 15.03.2021
 ಉತ್ತರಿಸುವ ಸಚಿವರು : ಪ್ರಾಧಿಕ ಮತ್ತು ಪ್ರೋಫೆಸ್ಯಾಲ್ ಶೈಕ್ಷಣಿಕ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	<p>ಕನಾರ್ಟಿಕ ಪಬ್ಲಿಕ್ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರ ನಡುವೆ ಕರ್ತವ್ಯ ಹಂಚಿಕೆಯಲ್ಲಿನ ತಾರತಮ್ಯದಿಂದ ಪ್ರೋಫೆಸ್ಯಾಲ್ ಹಾಗೂ ಪ್ರಾಧಿಕ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಅಡ್ಡಿ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:</p>	<p>ಪ್ರಸ್ತುತ ರಾಜ್ಯದಲ್ಲಿ 276 ಕನಾರ್ಟಿಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಆದೇಶ ಸಂಖ್ಯೆ: ಇಡೀ04 ಯೋಸಕ 2017, ದಿನಾಂಕ:05.01.2018ರಲ್ಲಿ ಈ ಕೆಳಕಂಡಂತೆ ಆದೇಶಿಸಲಾಗಿದೆ.</p> <ul style="list-style-type: none"> • ಅಸ್ತಿತ್ವದಲ್ಲಿರುವ ಪದವಿ ಮೂರ್ವಾಲೆಜಿನ ಪ್ರಾಂಶುಪಾಲರು ಸದರಿ ಶಾಲೆಯ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮುಖ್ಯಸ್ಥಾನಗುವುದು. ಇಡೀ ಶಾಲೆಯ ವೇತನ ಸೆಳೆಯುವ ಮತ್ತು ವಿತರಣೆ ಮಾಡುವ ಅಧಿಕಾರಿ ಅವರೇ ಆಗಿರತಕ್ಕಿದ್ದು. ಅಸ್ತಿತ್ವದಲ್ಲಿರುವ ಪ್ರೋಫೆಸ್ಯಾಲ್ ಶಾಲಾ ಮುಖ್ಯೋಪಾಧ್ಯಾಯರು ಉಪಪ್ರಾಂಶುಪಾಲರ ಮದ್ದಯಲ್ಲಿದ್ದು, ಪ್ರಾಂಶುಪಾಲರಿಗೆ ಸಹಾಯಕವಾಗಿ ಮತ್ತು ಮಧ್ಯಾಹ್ನದ ಉಪಕಾರ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊಂದಿರುತ್ತಾರೆ ಎಂದು ಆದೇಶಿಸಿದೆ. • ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರ ಹೆಸರಿನಲ್ಲಿ ಜಂಟಿಖಾತೆಯನ್ನು ತೆರೆಯಲಾಗಿದ್ದು, ಬಿಡುಗಡೆಯಾಗುವ ಅನುದಾನವನ್ನು ಮೂರು ವಿಭಾಗಗಳಿಗೆ ಆಡ್ಯತೆನುಗುಣವಾಗಿ ಬಳಸಿಕೊಳ್ಳಲು ಸೂಚಿಸಿದೆ. • ಕನಾರ್ಟಿಕ ಪಬ್ಲಿಕ್ ಶಾಲೆಗಳಲ್ಲಿ ಮೂರ್ವ ಪ್ರಾಧಿಕ ಮತ್ತು 1 ನೇ ತರಗತಿಯಲ್ಲಿ ದ್ವಿ ಭಾಷಾ ವಿಭಾಗಗಳನ್ನು ಪ್ರಾರಂಭಿಸಲಾಗಿದ್ದು, ಶೈಕ್ಷಕರಿಗೆ ತರಬೇತಿಗಳನ್ನು ನೀಡಿದ್ದು, ಗುಣಮಟ್ಟದ ಶೈಕ್ಷಣಿಕ ನೀಡಲಾಗುತ್ತಿದೆ. ಹೋಷಕರಿಂದ ಮತ್ತು ಸಮುದಾಯದಿಂದ ಈ ಶಾಲೆಗಳ ಬಗ್ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಪ್ರವೇಶಕೋರಿ ಹಚ್ಚಿನ ಬೇಡಿಕೆ ಬರುತ್ತಿದ್ದು, ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಯಾವುದೇ ಅಡ್ಡಿ ಉಂಟಾಗಿರುವುದಿಲ್ಲ. • 2018-19ರಲ್ಲಿ ಸಮಗ್ರ ಶೈಕ್ಷಣಿಕ ಕನಾರ್ಟಿಕ ವರ್ತಿಯಿಂದ ಕನಾರ್ಟಿಕ ಪಬ್ಲಿಕ್ ಶಾಲೆಗಳ ಶಾಲಾಭಿವೃದ್ಧಿ ಯೋಜನೆ ಮಾರ್ಗದರ್ಶಕಿಗಳು ಮತ್ತು ಪ್ರೋಫೆಸ್ಯಾಲ್ ಶಾಲೆಗಳಲ್ಲಿ ಮಟ್ಟಿಗೆ ಮಟ್ಟಿಗೆ 132 ರಿಂದ135ರವರೆಗಿನ ಮಟ್ಟಿಗೆ ಶಾಲೆಗಳ

		<p>ಪ್ರಾಂಶುಪಾಲರು/ಉಪ ಪ್ರಾಂಶುಪಾಲರು ಕರ್ತವ್ಯಗಳು ಜವಾಬ್ದಾರಿಗಳ ಕುರಿತಾಗಿ ಮಾಹಿತಿ ನೀಡಲಾಗಿರುತ್ತದೆ. ವಿವರವನ್ನು ಅನುಬಂಧ-1ರಲ್ಲಿ ಒದಗಿಸಿದೆ.</p>
ಆ)	<p>ಉಪ ಪ್ರಾಂಶುಪಾಲರಿಗೆ ಪ್ರೋಥ ಶಾಲೆ ಹಾಗೂ ಪ್ರಾಧಿಕ ಶಾಲೆ ವಿಭಾಗದ ವೇತನ ಸೇಳಿಯುವ ಹಾಗೂ ಆಡಳಿತಾತ್ಮಕ ಎಲ್ಲಾ ಜವಾಬ್ದಾರಿಗಳನ್ನು ಸರ್ಕಾರಿ ಪ್ರೋಥ ಶಾಲೆಗಳಲ್ಲಿರುವಂತೆ ನೀಡಲು ಇರುವ ತೊಂದರೆಗಳೇನು;</p>	<p>ಕನಾರ್ಟಿಕ ಪಟ್ಟಿಕ್ ಶಾಲೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಸರ್ಕಾರಿ ಆದೇಶ ಸಂಖ್ಯೆ:ಇಡೀ04 ಯೋಸಕ 2017, ದಿನಾಂಕ:05.01.2018ರಲ್ಲಿ ಈ ಕೆಳಕಂಡಂತೆ ಆದೇಶಿಸಲಾಗಿದೆ.</p> <p>ಅಸ್ತಿತ್ವದಲ್ಲಿರುವ ಪ್ರಾಧಿಕ ಶಾಲೆ, ಪ್ರೋಥ ಶಾಲೆ ಮತ್ತು ಪದವಿ ಮಾರ್ವ ಕಾಲೇಜನ್ನು ಕನಾರ್ಟಿಕ ಪಟ್ಟಿಕ್ ಶಾಲೆಯೊಳಗೆ ಸೇರಿಸಿ ಮಾಡುವುದು. ಈ ಶಾಲಾ ಕಾಲೇಜುಗಳ ಪ್ರತ್ಯೇಕ ಅಸ್ತಿತ್ವ ಮುಂದುವರೆಸುವ ಅಗತ್ಯವಿರುವುದಿಲ್ಲವೆಂದು ಆದೇಶಿಸಲಾಗಿದೆ.</p> <p>ಅಸ್ತಿತ್ವದಲ್ಲಿರುವ ಪದವಿ ಮಾರ್ವ ಕಾಲೇಜಿನ ಪ್ರಾಂಶುಪಾಲರು ಸದರಿ ಶಾಲೆಯ ಆಡಳಿತಾತ್ಮಕ ಮತ್ತು ಶಿಕ್ಷಣಿಕ ಮುಖ್ಯಸ್ಥರಾಗುವುದು. ಇಡೀ ಶಾಲೆಯ ವೇತನ ಸೇಳಿಯುವ ಮತ್ತು ವಿತರಣೆ ಮಾಡುವ ಅಧಿಕಾರಿ ಅವರೇ ಆಗಿರತಕ್ಕದ್ದು ಎಂದು ಆದೇಶಿಸಿಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಕೆಳಿವೂ ಶಾಲೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದ್ದು, ಅಲ್ಲಿನ ಹಿರಿಯ ವಿಭಾಗದ ಮುಖ್ಯಸ್ಥರಾದ ಪ್ರಾಂಶುಪಾಲರು ಇಡೀ ಶಾಲೆಯ ವೇತನ ಸೇಳಿಯುವ ಮತ್ತು ವಿತರಣೆ ಮಾಡುವ ಅಧಿಕಾರಿಯಾಗಿದ್ದು, ಒಂದು ಶಾಲೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ವೇತನ ಸೇಳಿಯುವ ಮತ್ತು ವಿತರಣೆ ಮಾಡುವ ಅಧಿಕಾರ ನೀಡಲು ಅವಕಾಶವಿರುವುದಿಲ್ಲ.</p>
ಇ)	<p>ಸದರಿ ಕರ್ತವ್ಯ ನಿರ್ವಹಣೆಯ ಜವಾಬ್ದಾರಿಯ ಲೋಪದೋಷವನ್ನು ಸರಿಪಡಿಸಲು ಯಾವ ಕಾಲಮಿತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಾಗುವುದು?</p>	<p>ಕೆಳಿವೂ ಶಾಲೆಗಳಲ್ಲಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಪ್ರಾಧಿಕ ವಿಭಾಗದ ಮುಖ್ಯ ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ವಿವರವಾದ ಜಾಬ್ಚಾಟ್ ಸಿದ್ಧಪಡಿಸಲಾಗುತ್ತಿದ್ದು, ಸೂಕ್ತ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.</p>

ಇಂ 49 ಯೋಸಕ 2021

(ಎಸ್.ಸುರೇಶ್ ಕುಮಾರ್)
ಪ್ರಾಧಿಕ ಮತ್ತು ಪ್ರೋಥ ಶಿಕ್ಷಣ ಸಚಿವರು

CNDOOP-1


ಕರ್ನಾಟಕ ಸರ್ವಾರ್ಥ

ಸೂಧಾರಣೆಯ ವಿಕಾಸ ಪ್ರಾಳೆ

ಶಿಲ್ಪಾಂಶ್ಯದ ಪ್ರಾಳೆ ಶಾಲೆಗಳು

ಶಾಲಾಭಿವೃದ್ಧಿ ಯೋಜನೆ ಮಾರ್ಗಸೂಚಿಗಳು

Guidelines for School Development Planning]



2018-19

ಸಮಗ್ರ ಶಿಕ್ಷಣ ಅಭಿಯಾನ - ಕರ್ನಾಟಕ
ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಹೊಸ ಸಾರ್ವಜನಿಕ ಕಛೇರಿ ಮೂರಕ ಕಛೇರಿ
ನೃಪತುಂಗ ರಸ್ತೆ, ಬೆಂಗಳೂರು - 560 001

ಪ್ರಾಂಶುವಾಲರು ಮತ್ತು ಉಪಪ್ರಾಂಶುವಾಲರ ಕರ್ತವ್ಯಗಳು ಜವಾಬ್ದಾರಿಗಳು

ಆಡಳಿತಾತ್ಮಕ ಕಾರ್ಯಗಳು

“ಶಾಲಾ ಮುಖ್ಯಶಿಕ್ಷಕನಿದ್ದಂತೆ ಶಾಲೆ” ಎಂಬ ನುಡಿಯಂತೆ ಶಾಲೆಯ ಸರ್ವತೋಮುಖಿ ಬೆಳವಣಿಗೆಗೆ ಶಾಲಾ ಮುಖ್ಯ ಶಿಕ್ಷಕನೇ ಕಾರಣ. ಕನಾರ್ಟಕ ಪಬ್ಲಿಕ್ ಶಾಲೆಗಳ ಮುಖ್ಯಸ್ಥರು ಸಹ ತಮ್ಮ ಶಾಲೆಗಳ ಸರ್ವತೋಮುಖಿ ಬೆಳವಣಿಗೆಗೆ ಕಾರಣಿಭೂತರಾಗಿರುತ್ತಾರೆ. ಆವರ ಕಾರ್ಯಗಳು ಹಾಗೂ ಜವಾಬ್ದಾರಿಗಳಲ್ಲಿ ಕೆಲವೊಂದನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಮುಖ್ಯಶಿಕ್ಷಕರ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳು

1. ಯೋಜನಾ ಕಾರ್ಯಗಳು
2. ನಿರ್ವಹಣಾ ಕಾರ್ಯಗಳು
3. ಮೆಲ್ಲಿಚಾರಣಾ ಕಾರ್ಯಗಳು
4. ಮಾರ್ಗದರ್ಶನಾ ಕಾರ್ಯಗಳು
5. ಸಮುದಾಯದ ಸಹಕಾರ ಕಾರ್ಯಗಳು
6. ಭೋದನಾ ಕಾರ್ಯಗಳು
7. ಇತರೇ ಇಲಾಖೆಗಳೊಂದಿಗೆ ಸಹಕಾರ ಕಾರ್ಯಗಳು

ಯೋಜನಾ ಕಾರ್ಯಗಳು

- ಶಾಲಾ ಮುಖ್ಯಸ್ಥನು ಒಬ್ಬ ಒಳ್ಳೆ ಯೋಜನಾಕಾರನಾಗಿರ ಬೇಕು, ಕಾರಣ ಶಾಲೆಯ ಎಲ್ಲಾ ಕಾರ್ಯಗಳು ಯೋಜನೆಯಾಗದ ಹೊರತು ಅನುಷ್ಠಾನವಾಗುವುದಿಲ್ಲ. ಈ ಕಾರ್ಯ ವರ್ಷವಿಡಿ ನಡೆಯುವ ಕಾರ್ಯವಾಗಿರುತ್ತದೆ. ಇವುಗಳನ್ನು 3 ಭಾಗಗಳಾಗಿಸಬಹುದು.
- ಶಾಲೆ ಪ್ರಾರಂಭವಾಗುವ ಮೂರ್ಖ: ಶಾಲಾ ಸಂಸ್ಥಾಯೋಜನೆ, ಶಾಲಾ ಪಂಚಾಂಗ, ಶಾಲಾ ವೇಳಾ ಪಟ್ಟಿ, ಶಾಲಾ ಪಹಿಗಳು, ಶಿಕ್ಷಕರ ಕಾರ್ಯ ಹಂಚಿಕೆ, ತರಗತಿ ಹಂಚಿಕೆ.
- ಶಾಲಾ ಪ್ರಾರಂಭದ ಸಮಯ: ವಿದ್ಯಾರ್ಥಿಗಳಿಗೆ ತರಗತಿ ಹಂಚಿಕೆ, ಅವಶ್ಯಕ ಸಾಮಗ್ರಿ ಖರೀದಿ, ಶಾಲಾ ದಾಖಿಲಾತಿ, ವಿದ್ಯಾರ್ಥಿಗಳಿಗೆ ಸಮವಸ್ತು ಹಾಗು ಪರ್ಯಾಪ್ತ ಹಂಚಿಕೆ, ಮದ್ಯಾಹ್ನ ಉಪಹಾರ ವಿತರಣ, ಶಾಲೆಗಳಿಗೆ ಭೇಟಿ ನೀಡುವ ಆಧಿಕಾರಿ/ಆಹ್ವಾನಿತರ ನಿರ್ವಹಣೆ ಹಾಗು ಇನ್ನಿತರ ಚಟುವಟಿಕೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಯೋಜನೆ
- ಶಾಲಾ ಮುಕ್ತಾಯದ ಸಮಯ: ಶಾಲಾ ವಾರ್ಷಿಕ ಪರೀಕ್ಷೆಗಳು, ಶಾಲಾ ವಾರ್ಷಿಕೋತ್ಸವ, ಎಲ್ಲಾ ಸಂಘಗಳ ಮುಕ್ತಾಯ ಸಮಾರಂಭಗಳು, ಮುಂದಿನ ಶೈಕ್ಷಣಿಕ ವರ್ಷದ ಕಾರ್ಯಗಳ ಯೋಜನೆ. ಶಾಲಾ ಫಲಿತಾಂಶ ವೃದ್ಧಿಗಾಗಿ ಕಾರ್ಯ ಚಟುವಟಿಕೆ.

ನಿರ್ವಹಣಾ ಕಾರ್ಯಗಳು

- ಯೋಜನೆ ಕಾರ್ಯರೂಪಕ್ಕೆ ಬರುವುದು ಸಮರ್ಪಕ ನಿರ್ವಹಣೆಯಾದಾಗ ಮಾತ್ರ ಹಾಗಾಗ ಮುಖ್ಯ ಶಿಕ್ಷಕನು ಒಬ್ಬ ನಿರ್ವಹಣಾಕಾರನು ಆಗಿರ ಬೇಕು.
- ಶಾಲಾ ಯೋಜನೆಗಳ ನಿರ್ವಹಣೆಯ ರೀತಿಗಳು, ವಿಧಾನಗಳು, ಮಾರ್ಗೋಪಾಯಗಳು, ಹಣಕಾಸು ನಿರ್ವಹಣೆ, ಫಲಾನುಭವಿಗಳ ಪಟ್ಟಿ ತಯಾರಿಕೆ

- ಶಾಲೆಗಳಲ್ಲಿನ ಕಟ್ಟಡಗಳ ನಿರ್ವಹಕೆ. ಶಾಲಾ ಪಠ್ಯ ಹಾಗೂ ಸಹಪಠ್ಯ ಬಯಬಚಿಗಳ ನಿರ್ವಹಕೆ.
- ಮೋಷ್ಕರ ಸಭೆ, ರಾಷ್ಟ್ರೀಯ ಹಬ್ಬಗಳು ಹಾಗೂ ಇತರೇ ಹಬ್ಬಗಳ ನಿರ್ವಹಕೆ, ಶಾಲಾ ಕಳೀರಿ ನಿರ್ವಹಕೆ

ಮೇಲ್ಮಿಕಾರಣ ಕಾರ್ಯಗಳು

- ಶಾಲೆಯಲ್ಲಿನ ಎಲ್ಲಾ ಕಾರ್ಯಗಳು ಸಮರ್ಪಕವಾಗಿ ನಡೆಯ ಬೇಕಿದ್ದರೆ ಅವುಗಳ ನಿರ್ವಹಕೆಯಂತೆ ಮೇಲ್ಮಿಕಾರಣವೆಯು ಅಗತ್ಯ.
- ಮೇಲ್ಮಿಕಾರಣ ಕಾರ್ಯಗಳಲ್ಲಿ ಬಹು ಮುಖ್ಯವಾದದ್ದು ಶಾಲಾ ಶಿಕ್ಷಕರಿಗೆ ಕಾರ್ಯ ಹಂಚಿಕೆ, ಅವರ ತರಗತಿ ಮೇಲ್ಮಿಕಾರಣ, ಶಾಲಾ ಇತರ ಕೆಲಸ ಕಾರ್ಯಗಳಷ್ಟು ಉಳಿಸಿಕೊಳ್ಳಬೇಕಾಗಿ, ಗ್ರಂಥಾಲಯ, ಪ್ರಯೋಗಾಲಯ,
- ಕಲೆಕಾ ಸಾಮಗ್ರಿಗಳು ಹಾಗೂ ಇತರೇ ಶಾಲಾ ದೃಷ್ಟಂದಿನ ಕಾರ್ಯಗಳು ಇತ್ಯಾದಿ

ಮಾರ್ಗದರ್ಶನ ಕಾರ್ಯಗಳು

- ಶಾಲಾ ಮುಖ್ಯ ಶಿಕ್ಷಕರು ಕೇವಲ ತಪ್ಪು ಘಡುಹುಡು ಕಾರ್ಯವನ್ನು ಅಲ್ಲ ಮಾರ್ಗದರ್ಶಕರೂ ಹೋದು.
- ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ
- ಶೈಕ್ಷಣಿಕ ಹಾಗು ವ್ಯತೀ ಮಾರ್ಗದರ್ಶನ, ಶಾಲೆಯಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹನಿಗೆ ತರಲು ಸಾಮುದಾಯದವರೆಂದಿಗೆ ಸಂಪರ್ಕನ ಮತ್ತು ಮಾರ್ಗದರ್ಶನ

ಸಮುದಾಯದ ಸಹಕಾರ ಕಾರ್ಯಗಳು

- ಶಾಲೆ ಸಮುದಾಯದ ಕೇಂದ್ರ ಬಿಂದು. ಈ ಶಾಲೆಗಳ ಮುಖ್ಯಸ್ಥರು ಸಮುದಾಯವನ್ನು ಪ್ರತಿನಿಧಿಸುವ ಮುಖ್ಯಸ್ಥರಾಗಿರುತ್ತಾರೆ. ಈ ನಿಷ್ಟನಲ್ಲಿ ಶಾಲಾ ಮುಖ್ಯಸ್ಥರು, ಹಲವಾದು ಸಮಸ್ಯೆಗಳನ್ನು ನಿರ್ವಾರಿಸಿ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗದರ್ಶನ್ನು ಸೂಚಿಸುವ ಏಕೆಕ್ಕ ವ್ಯಕ್ತಿಯಾಗಿರುತ್ತಾರೆ.

ಚೋಧನಾ ಕಾರ್ಯಗಳು

- ಶಾಲಾ ಮುಖ್ಯಶಿಕ್ಷಕರು ಮೂಲತಃ ಒಬ್ಬ ಶಿಕ್ಷಕರು, ಹಾಗಾಗಿ ತರಗತಿಯಲ್ಲಿ ಭೋಧಿಸುವ ಕಾರ್ಯ ಅವರ ಮೂಲ ಕರ್ತವ್ಯಗಳಲ್ಲಿ ಬಹಳ ಮುಖ್ಯವಾದದ್ದು.
- ತರಗತಿ ಶಿಕ್ಷಕರಾಗಿ ಪಾಠ ಬೋಧನೆಗೆ ಅಗತ್ಯವಿರುವ ಪಾಠಯೋಜನೆ, ತರಗತಿ ನಿರ್ವಹಣೆ, ಮೌಲ್ಯಮಾಪನ ಕಾರ್ಯ, ಪಾಠೋವಕರಣಗಳ ನಿರ್ವಹಣೆ, ಈ ಎಲ್ಲಾ ಕಾರ್ಯಗಳೊಂದಿಗೆ ಶಿಕ್ಷಕರಿಗೆ ಸಹಕರಿಸುವಂತಹ ಬೋಧನಾ ಪರಿಸರ ನಿರ್ಮಾಣವೂ ಸೇರಿದೆ.

ಇತರೇ ಇಲಾಖೆಗಳೊಂದಿಗೆ ಸಹಕಾರ ಕಾರ್ಯಗಳು

- ಶಾಲಾ ಮುಖ್ಯಶಿಕ್ಷಕ ಶಾಲೆಯ ಸರ್ವತೋಮುಖ ಬೆಳವಣಿಗೆ ಇತರೇ ಇಲಾಖೆಗಳೊಂದಿಗೆ ಸಹಕಾರ ಸಾಧಿಸುವುದು ಅತಿ ಮುಖ್ಯವಾದದ್ದು, ಅವುಗಳಲ್ಲಿ
- 1. ಆರೋಗ್ಯ ಇಲಾಖೆ: ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವುದು, ಸಮಸ್ಯೆಯಿರುವವರಿಗೆ ವೈದ್ಯರ್ಥ್ಯಪಚಾರ ನೀಡುವುದು, ಅಗತ್ಯ ಉಳಿ ಮಕ್ಕಳ ಬಗ್ಗೆ ಗಮನ ಹರಿಸುವುದು.
- 2. ಸಮಾಜ ಕಲ್ಯಾಣ ಇಲಾಖೆ: ಶಾಲಾ ವಿದ್ಯಾರ್ಥಿಗಳ ವೇತನ ನೀಡುವಿಕೆ, ವಸತಿಸೌಲಭ್ಯ ಕಲ್ಪಿಸುವ ಬಗ್ಗೆ.
- 3. ಚಿಕಿತ್ಸಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಪೂರ್ವ ಪ್ರಾಥಮಿಕ ಶಾಲಾ ಮಕ್ಕಳನ್ನು ಶಾಲೆಗಾಗೆ ತಯಾರಿ, ವಿದ್ಯಾರ್ಥಿಗಳಿಗೆ ಸ್ವಾಸ್ಥ ಪಾಲನೆ.
- 4. ಆಹಾರ ಮತ್ತು ನಾಗರಿಕ ಸೌಲಭ್ಯ ಇಲಾಖೆ: ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ ಮಾರ್ಪಕ.
- 5. ಅರ್ಥ ಮತ್ತು ಪರಿಸರ ಇಲಾಖೆ: ಶಾಲಾ ಪರಿಸರ ನಿರ್ವಹಣೆ, ಸಾಲಾ ಕ್ಷೇತ್ರೋಟ ನಿರ್ಮಾಣ

6. ಗೃಹ ಇಲಾಖೆ: ಶಾಲಾ ಸುರಕ್ಷತೆ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸುರಕ್ಷತೆ.
7. ಯೋಜನೆಯೋಗಿ ಇಲಾಖೆ: ಶಾಲೆಗಳ ನಿರ್ಮಾಣ, ಶಾಲಾ ಶಾಬಡಾಲಯ, ಶಾಲಾ ದುರಸ್ತಿ ಹಾಗೂ ಇತರ್ಹಿಂದಿನ ಸೌಲಭ್ಯಗಳ ನಿರ್ಮಾಣ.
8. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರೋ ರಾಜ್ಯ ಇಲಾಖೆ: ಶಾಲಾ ನಿರ್ವಹಣೆ, ಶಿಕ್ಷಕರ ವೇತನಗಳ ಬಟವಡ.
9. ಸಾರಿಗೆ ಇಲಾಖೆ: ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಪಾಸ್ ವಿಶರಣೆ, ರಸ್ತೆ ಸುರಕ್ಷರ್ತೆ, ಹಾಗು ಟ್ರಾಫಿಕ್ ಬಗ್ಗೆ ಮಕ್ಕಳಿಗೆ ಅರಿವು.
10. ಯುವಜನ ಸೇವಾ ಹಾಗು ಕ್ರೀಡಾ ಇಲಾಖೆ: ಶಾಲಾ ವಿದ್ಯಾರ್ಥಿಗಳಿಗೆ ಹಲವು ಯೋಜನೆಯಾಗಿಲ್ಲಿ ಆಟದ ಸಾಮಗ್ರಿಗಳು, ತರಬೇತಿಗಳು ಹಾಗು ವಿದ್ಯಾರ್ಥಿ ವೇತನ ನೀಡಿಕೆ.

ಪ್ರಾಂಶುಪಾಲರ ಕರ್ತವ್ಯಗಳು/ಜವಾಬ್ದಾರಿಗಳು

- ✓ 1 ರಿಂದ 12ನೇ ತರಗತಿ ವರೆಗಿನ ಸಂಪೂರ್ಣ ಅಡಳಿತಾತ್ಮಕ ಜವಾಬ್ದಾರಿ
- ✓ 9 ರಿಂದ 12ನೇ ತರಗತಿ ವರೆಗಿನ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿ
- ✓ 1 ರಿಂದ 12ನೇ ತರಗತಿ ವರೆಗಿನ ಎಲ್ಲಾ ಬೋಧಕ/ಬೋಧಕೇಶರ ಸಿಬ್ಬಂದಿಯವರ ವೇತನ ಬಟವಾಡ ಸಂಪೂರ್ಣ ಜವಾಬ್ದಾರಿ
- ✓ 1 ರಿಂದ 12ನೇ ತರಗತಿ ಶಾಲಾ ಶೈಕ್ಷಣಿಕ ಮತ್ತು ಭೌತಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಬರುವಂತಹ ಅನುದಾನಗಳನ್ನು ಪ್ರಾಂಶುಪಾಲರು ಉಪಪ್ರಾಂಶುಪಾಲರೊಂದಿಗೆ ಜಂಟಿ ಖಾತೆಯೊಂದಿಗೆ ನಿರ್ವಹಣೆ ಮಾಡುವುದು. (ಮಧ್ಯಾಹ್ನದ ಬಿಸಿಯೂಟ್ ಯೋಜನೆ ಹೊರತುಪಡಿಸಿ)
- ✓ ಬೋಧಕ/ಬೋಧಕೇಶರ ಸಿಬ್ಬಂದಿಯವರ ಹಾಜರಾತಿ, ರಜಾ ಮಂಜೂರಾತಿ, ಇತರೆ ಜವಾಬ್ದಾರಿಗಳು
- ✓ 1 ರಿಂದ 8ನೇ ತರಗತಿವರೆಗೆ ಉಪಪ್ರಾಂಶುಪಾಲರು ಹಾಗೂ 9 ರಿಂದ 12ನೇ ತರಗತಿವರೆಗೆ ಪ್ರಾಂಶುಪಾಲರು - ಶಾಲಾ ಶೈಕ್ಷಣಿಕ ಯೋಜನೆ, ಸೇತು ಬಂಧ ಕಾರ್ಯಕ್ರಮ, ವಾರ್ಷಿಕ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಶಾಲಾ ಅಭಿವೃದ್ಧಿಯೋಜನೆ, ಸಿಸಿಇ ಪರೀಕ್ಷೆ ಕಾರ್ಯನಿರ್ವಹಣೆ, ಸಮಿಸ್ಕರ್ಣ ಪರೀಕ್ಷೆಗಳ ನಿರ್ವಹಣೆ, ವಾರ್ಷಿಕ ಪರೀಕ್ಷೆಗಳ ನಿರ್ವಹಣೆ, ಘಲಿತಾಂಶ ಮುಂತಾದ ಕಾರ್ಯಗಳ ಸಂಪೂರ್ಣ ಜವಾಬ್ದಾರಿ
- ✓ 1 ರಿಂದ 12ನೇ ತರಗತಿ ವರೆಗಿನ ಎಲ್ಲಾ ತರಗತಿಗಳಿಗೂ ರಾಷ್ಟ್ರೀಯ ಹಬ್ಬಗಳಲ್ಲಿ ಪ್ರಾಂಶುಪಾಲರು, ಉಪಪ್ರಾಂಶುಪಾಲರೊಂದಿಗೆ ಜಂಟಿಯಾಗಿ ಪಾಲ್ಗೊಂಡು ಅಧ್ಯಕ್ಷತೆ ನಿರ್ವಹಿಸುವುದು
- ✓ ಬೋಧಕ ಸಿಬ್ಬಂದಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಸಲು ಪ್ರಾಂಶುಪಾಲರು ಉಪಪ್ರಾಂಶುಪಾಲರೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು
- ✓ ಪಠ್ಯ ಚಟುವಟಿಕೆ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರಾಂಶುಪಾಲರು ಉಪಪ್ರಾಂಶುಪಾಲರೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು
- ✓ 1 ರಿಂದ 8ನೇ ತರಗತಿವರೆಗೆ ಉಪಪ್ರಾಂಶುಪಾಲರು ಹಾಗೂ 9 ರಿಂದ 12ನೇ ತರಗತಿವರೆಗೆ ಪ್ರಾಂಶುಪಾಲರು - 1 ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳ ದಾಖಿಲಾತಿ, ಹಾಜರಾತಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು, ಶಾಲಾ ದಾಖಿಲಾತಿಗಳಾದ ಗ್ರಾಮೀಣ ಅಭಿರ್ಥ ಪ್ರಮಾಣ ಕ್ರಮೆ ಮತ್ತು ಅಭಿರ್ಥ ಪ್ರಮಾಣ ಕ್ರಮೆ ಮತ್ತು ಅಭಿರ್ಥ ಪ್ರಮಾಣ ಕ್ರಮೆ

ಪ್ರಾಧ್ಯಾಮ ಅಭ್ಯರ್ಥಿ ಪ್ರಮಾಣ ಪತ್ರ, ವ್ಯಾಸಂಗ ದೃಢೀಕರಣ ಪತ್ರ, ಮೊದಲಾದವುಗಳನ್ನು ಪ್ರಾಂಶುಪಾಲರೆ ನೀಡಲು ಜವಾಬ್ದಾರರಾಗಿರುತ್ತಾರೆ.

- ✓ ಪ್ರಾಂಶುಪಾಲರ ಅನುಪಸ್ಥಿತಿಯಲ್ಲಿ ಉಪಪ್ರಾಂಶುಪಾಲರೇ ಪ್ರಭಾರ ವಹಿಸಿಕೊಂಡು ಕಾರ್ಯ ನಿರ್ವಹಿಸುವುದು.
- ✓ ಪ್ರಾಂಶುಪಾಲರು ಉಪಪ್ರಾಂಶುಪಾಲರೋಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು
- ✓ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರ ಅನುಪಸ್ಥಿತಿಯಲ್ಲಿ 9 ರಿಂದ 12ನೇ ತರಗತಿಯ ಹಿರಿಯ ಶಿಕ್ಷಕರಿಗೆ ಪ್ರಭಾರ ವಹಿಸುವುದು.
- ✓ ಪ್ರಾಂಶುಪಾಲರು ಹಾಜರಿದ್ದು, ಉಪಪ್ರಾಂಶುಪಾಲರ ಅನುಪಸ್ಥಿತಿ ಇದ್ದಾಗ 1 ರಿಂದ 8ನೇ ತರಗತಿಯ ಹಿರಿಯ ಶಿಕ್ಷಕರಿಗೆ ಪ್ರಭಾರ ವಹಿಸುವುದು.
- ✓ ಮೇಲಾಧಿಕಾರಿಗಳಿಗ ಸಲ್ಲಿಸಬೇಕಾದ ದಾಖಿಲೆಗಳು, ಅಂಕ ಅಂಶಗಳು, ಬಜೆಟ್ ಮುಂತಾದವುಗಳನ್ನು ಉಪಪ್ರಾಂಶುಪಾಲರ ಸಹಕಾರದೋಂದಿಗೆ ಸಲ್ಲಿಸುವುದು.
- ✓ ವಾರ್ಷಿಕ ವೇತನ ಬಡ್ಟಿ, ಕಾಲಮಿತಿ ಬಡ್ಟಿ ಮುಂತಾದವುಗಳನ್ನು ನಿರ್ವಹಿಸುವುದು
- ✓ ಶಿಕ್ಷಕರ ಪಠ್ಯಯೋಜನೆ ಪಾಠ ವೀಕ್ಷಣೆ ವರದಿಗಳನ್ನು (9 ರಿಂದ 12ನೇ ತರಗತಿ) ವೀಕ್ಷಿಸಿ ಮಾಹಿತಿ ಸಂಗ್ರಹಿಸುವುದು.

ಉಪಪ್ರಾಂಶುಪಾಲರ ಕರ್ತವ್ಯಗಳು/ಜವಾಬ್ದಾರಿಗಳು

- ✓ 1 ರಿಂದ 8ನೇ ತರಗತಿ ವರಗಿನ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿ
- ✓ ಎಲ್ಲಾ ಕಾರ್ಯಕ್ರಮಗಳನ್ನು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಳ್ಳುವುದು
- ✓ ಶಿಕ್ಷಕರ ಪಾಠಯೋಜನೆ, ಪಾಠವೀಕ್ಷಣೆ, ವರದಿಗಳನ್ನು (1 ರಿಂದ 8ನೇ ತರಗತಿ) ವೀಕ್ಷಿಸಿ ಮಾಹಿತಿ ಸಂಗ್ರಹಿಸುವುದು
- ✓ 1 ರಿಂದ 12ನೇ ತರಗತಿವರಗಿನ ಚೋಧಕ ಸಿಬ್ರಿಂದಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಸಲು ಪ್ರಾಂಶುಪಾಲರೋಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡುವುದು.
- ✓ ಪಠ್ಯ ಹಾಗೂ ಪಠ್ಯೇತರ ಜಟಿಲವಟಿಕೆಗೆ ಪ್ರಾಂಶುಪಾಲರೋಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡುವುದು.
- ✓ ಬಿಸಿಯೂಟ್ ಯೋಜನೆಯನ್ನು ಸಂಪೂರ್ಣವಾಗಿ ನಿರ್ವಹಿಸುವುದು.
